

ವರ್ಷಗಟ್ಟಲೆ ಇಟ್ಟರೂ ಹಾಳಾಗದ ಮೃದುವಾದ ರುಚಿಕರ ರೊಟ್ಟಿಗಳು. ಅವುಗಳನ್ನು ತಿಂದು ನೀನು ಹೊರಡಬಹುದು' ಎಂದು ಹೇಳಿದಳು.

ಅವಳು ಊಟದ ಮನೆಯಲ್ಲಿ ವ್ಯಾಪಾರಿಯನ್ನೂ, ಇತರರನ್ನೂ ಕೂರಿಸಿ ಎಲ್ಲರಿಗೂ ರೊಟ್ಟಿಗಳನ್ನು ಕೊಟ್ಟಳು. ವ್ಯಾಪಾರಿಯು ರೊಟ್ಟಿಗಳನ್ನು ತಿನ್ನದೆ ತನ್ನ ಚೀಲದಲ್ಲಿ ಇಟ್ಟುಕೊಂಡ. ನಂತರ ಉಪಾಯವಾಗಿ ಸದ್ದಿಲ್ಲದೆ ಅಲ್ಲಿಂದ ಎದ್ದು, ತನ್ನ ಕತ್ತೆಯ ಮೇಲೆ ಕುಳಿತು ಹೊರಟುಬಿಟ್ಟ ಅವನು ಸ್ವಲ್ಪ ದೂರ ಹೋಗುತ್ತಲೇ ಅಡಗೂಲಜ್ಜಿಯ ಮನೆಯ ಒಳಗಿಂದ ಕತ್ತೆಗಳ ಕೂಗು ಅವನಿಗೆ ಕೇಳಿತು, ಸ್ವಲ್ಪ ಹೊತ್ತಿನಲ್ಲಿ ಅಡಗೂಲಜ್ಜಿ ಅನೇಕ ಕತ್ತೆಗಳನ್ನು ಕೊಟ್ಟಿಗೈಯಲ್ಲಿ ಕಟ್ಟಿ ಹಾಕಿದುದನ್ನು ವ್ಯಾಪಾರಿಯು ದೂರದಿಂದಲೇ ನೋಡಿದ.

ಆಗ ವ್ಯಾಪಾರಿಗೆ ಅಡಗೂಲಜ್ಜಿಯ ರೊಟ್ಟಿಗಳ ಗುಟ್ಟು ಗೊತ್ತಾಯಿತು. ಆ ದುಷ್ಟ ಬುದ್ಧಿಯ ಅಡಗೂಲಜ್ಜಿ ತನ್ನ ಮಂತ್ರದ ರೊಟ್ಟಿಗಳನ್ನು ತಿನ್ನಿಸಿ, ತನ್ನಲ್ಲಿಗೆ ಬಂದವರನ್ನು ಕತ್ತೆಗಳನ್ನಾಗಿ ಮಾಡಿ ಅವರು ತಂದ ಹಣವನ್ನು ದೋಚುತ್ತಿದ್ದಳು. ಅಲ್ಲದೆ ಕತ್ತೆಗಳಾದವರನ್ನು ಮಾರಿ ಹಣ ಮಾಡಿಕೊಳ್ಳುತ್ತಿದ್ದಳು.

ವ್ಯಾಪಾರಿಗೆ ಆ ದುಷ್ಟ ಬುದ್ಧಿಯ ಅಡಗೂಲಜ್ಜಿಗೆ ಬುದ್ಧಿ ಕಲಿಸಬೇಕು ಎನಿಸಿತು. ಅವನು ಒಂದೈದಾರು ತಿಂಗಳು ಆ ಕಡೆ ಹೋಗದೆ ಸುಮ್ಮನಿದ್ದ. ನಂತರ ಒಂದು ಉಪಾಯವನ್ನು ಯೋಚಿಸಿಕೊಂಡು ಅಡಗೂಲಜ್ಜಿಯ ಮನೆ ಕಡೆ ಹೋದ. ಅಡಗೂಲಜ್ಜಿಯು ಅವನ ಗುರುತು ಹಿಡಿಯಲಿಲ್ಲ. ವ್ಯಾಪಾರಿಗೆ ದೈರ್ಯ ಬಂತು. ಅವನು ಅಂದಿನ ರಾತ್ರಿ ಅಲ್ಲಿಯೇ ತಂಗಿದ.

ಮರುದಿನ ಬೆಳಿಗ್ಗೆ ಬೇರೆ ಯಾತ್ರಿಕರು ಯಾರೂ ಇರಲಿಲ್ಲ. ಈ ವ್ಯಾಪಾರಿ ಒಬ್ಬನೇ ಊಟದ ಮನೆಯಲ್ಲಿ ಕೂತಾಗ ಆ ಅಡಗೂಲಜ್ಜಿ ಬಂದಳು. ಆಗ ವ್ಯಾಪಾರಿಯು 'ಅಜ್ಜೀ ನೀನು ಇದುವರೆಗೆ ಗೋಧಿಯ ರೊಟ್ಟಿಗಳನ್ನು ಬೇರೆಯವರಿಗೆ ಮಾಡಿ, ಮಾಡಿ ತುಂಬ ಕಷ್ಟಪಟ್ಟಿರುವೆ. ಇಂದು ನೀನು ನನಗಾಗಿ ರೊಟ್ಟಿ ಮಾಡುವುದು ಬೇಡ. ನಾನು ಬರುವಾಗ ಪೇಟೆಯಿಂದ ಒಂದಿಷ್ಟು ರೊಟ್ಟಿಗಳನ್ನು ತಂದಿದ್ದೇನೆ. ನೀನೂ ಅವುಗಳನ್ನು ತಿನ್ನು, ನಾನೂ ತಿನ್ನುತ್ತೇನೆ' ಎಂದು ನುಡಿದ. ತಾನು ಚೀಲದಲ್ಲಿಟ್ಟು ತಂದಿದ್ದ ಅಜ್ಜಿಯ ರೊಟ್ಟಿಯನ್ನು ಅವಳಿಗೇ ಕೊಟ್ಟ. ತಾನು ಚೀಲದಿಂದ ಬೇರೆಯ ರೊಟ್ಟಿ ತೆಗೆದು ತಿನ್ನತೊಡಗಿದ.

ಅಡಗೂಲಜ್ಜಿಗೆ ಗೊತ್ತಾಗಲಿಲ್ಲ. ಅವಳು ತಾನೇ ಹಿಂದೆ ವ್ಯಾಪಾರಿಗೆ ಬಡಿಸಿದ್ದ ರೊಟ್ಟಿಯನ್ನು ಅರಿಯದೆ ತಿಂದಳು. ಮತ್ತೇನಿದೆ? ರೊಟ್ಟಿಯನ್ನು ತಿಂದ ಸ್ವಲ್ಪ ಹೊತ್ತಿಗೆಲ್ಲ ಅಡಗೂಲಜ್ಜಿ ಕತ್ತೆಯಾಗಿ ಬದಲಾದಳು! ವ್ಯಾಪಾರಿಯು ಅದನ್ನು ಗುಟ್ಟು ಕಟ್ಟಿ ಹಾಕಿದ. ಅಲ್ಲಿದ್ದ ಉಳಿದ ಕತ್ತೆಗಳನ್ನು ಬಿಡಿಸಿ ಅಲ್ಲಿಂದ ಓಡಿಸಿದ. ನಂತರ ತನ್ನ ಕತ್ತೆಯೊಡನೆ ಅಡಗೂಲಜ್ಜಿ ಕತ್ತೆಯನ್ನೂ ಮನೆಗೆ ತಂದ, ಅದರ ಮೇಲೆ ಸವಾರಿ ಮಾಡುತ್ತ ಊರೂರು ತಿರುಗಿದ. ಹೀಗೆಯೇ ಹಲವು ವರ್ಷಗಳ ಕಾಲ ನಡೆಯಿತು. ಒಮ್ಮೆ ಅವನು ಒಂದು ಸಂತೆಗೆ ಹೋಗಿದ್ದಾಗ ಒಬ್ಬ ಮುದುಕ ಬಂದು 'ಅಡಗೂಲಜ್ಜಿಗೆ ಒಳ್ಳೆಯ ಬುದ್ಧಿಯನ್ನು ಕಲಿಸಿ ಶಾಸ್ತ್ರ ಮಾಡಿದೆ. ಅವಳನ್ನು ಇನ್ನಾದರೂ ಬಿಟ್ಟು ಬಿಡು' ಎಂದು ನುಡಿದು ಹೋದ. ವ್ಯಾಪಾರಿಯು ಮುದುಕನ ಮಾತಿನಂತೆ ಕತ್ತೆಯನ್ನು ಬಿಟ್ಟು ಬಿಟ್ಟ, ಆ ಮೇಲೆ ಅದು ಎಲ್ಲಿಗೆ ಹೋಯಿತೋ ಯಾರಿಗೂ ತಿಳಿಯದು.

(ಚೀನಾ ದೇಶದ ಜಾನಪದ ಕತೆ)

-ಶಿವಮೊಗ್ಗ ಗೀತಾಶಾಸ್ತ್ರಿ, ಬೆಂಗಳೂರು

ಮಕ್ಕಳ ಕನ್ನಡ ಮಾತು

ಅಮ್ಮನ ಕರೆಯಲು ಕಲಿತ ಮಾತು
ಅ-ಮೊದಲಕ್ಷರ ಕನ್ನಡ
ಅಪ್ಪನ ಕರೆಯಲು ತಿಳಿಸುವ ಮಾತು
ಅ-ವೆಂಬ ಸವಿಯಕ್ಷರ ಕನ್ನಡ

ಅಕ್ಕನ್ನ ಕರೆಯಲು ತಕ್ಕ ಮಾತು
ಚೊಕ್ಕದಕ್ಷರ ಕನ್ನಡ
ಅಣ್ಣನ್ನ ಕರೆಯಲು ಸಕ್ಕರೆ ಮಾತು
ಅಕ್ಕರೆಯಕ್ಷರ ಕನ್ನಡ

ಬಂಧು ಬಳಗ ಮನೆಗೆ ಬಂದು ಸೇರಿದಾಗ
ಸುಖದುಃಖ ಹಂಚುವ ಮಾತು ಕನ್ನಡ
ಹಪ್ಪ ಉತ್ಸವದಲ್ಲಿ ನೆಂಟರಿಷ್ಟರು
ಹಾಡಿ ಕುಣಿಯುವ ಗೀತೆಕನ್ನಡ

ಅಮ್ಮತದಂತೆ ಶಾಲೆಯಲ್ಲಿ
ಗುರುಗಳು ಕಲಿಸುವ ಕನ್ನಡ
ಕಾವ್ಯದಲಿ ಕವಿ ಸವಿಯಾಗಿರಿಸುವ
ನಮ್ಮ ನಾಡಿನ ಕನ್ನಡಜೀಂಗೊಡ

ಚೊಕ್ಕದ ಮಾತಿಗೆ ಅಮ್ಮನ ಹತ್ತಿರ
ನಮಗಾಡಲು ಸುಖ ಸಡಗರ
ಕಥೆ ಕವಿತೆಗೆ ಕನ್ನಡ ಮಾತಿಗೆ
ತುಂಬಾ ಇದೆ ಪುಸ್ತಕ ಭಂಡಾರ

ಮಮ್ಮಿ ಡ್ಯಾಡಿ ಅನ್ನಬೇಡಿ
ಅಮ್ಮಾ ಅಪ್ಪಾ ಅಂದ್ರೆ ಚಿನ್ನದ ನುಡಿ
ಆಂಟಿ ಅಂಕಲ್ ಅಂದ್ರೂ ಕನ್ನಡದವರೇ
ಚಿಕ್ಕಿ, ಕಕ್ಕ ಎಷ್ಟು ಚೊಕ್ಕ ಜೋಡಿ
ಸಿರಿ ಕನ್ನಡದಲ್ಲೇ ಮಾತಾಡಿ.

-ಟಿ.ಎಲ್. ಸುಬ್ರಹ್ಮಣ್ಯ ಅಡಿಗ,
ಶಿವಮೊಗ್ಗ



ಕೆ.ವಿ.ಪುಂಡಲೀಕ